



ಹೊನ್ನ ಬಿತ್ತೇವು ಹೊಲಕೆಲ್ಲ

ಕಣ್ಣಿಗೆ ಹಸಿರುಜ್ಜಿದಂತೆ ಬೆಳೆದಿದ್ದ ರಾಗಿಯ ಪೈರನ್ನು ಹೊಂಬಿಸಿಲಿನಲ್ಲಿ ಕಣ್ಣುಂಚಿಕೊಳ್ಳುತ್ತಾ ಹೋಗುತ್ತಿರುವಾಗ ಶರ್ಟ್‌ನ ಕಾಲರ್ ಹಿಡಿದು ಯಾರೋ ಎಳೆದಂತಾಯಿತು. ಯಾರದೀ ಉಕ್ಕಿನ ಹಿಡಿತ ಎಂದು ತಿರುಗಿದರೆ ಕಾರೆಹಣ್ಣಿನ ಗಿಡದ ಮುಳ್ಳು ಕಾಲರ್ ಹಿಡಿದಿತ್ತು. ಆ ಗಿಡವು ಹಣ್ಣುಗಳಿಂದ ಕೂಡಿತ್ತು. ಗಿಡವು, 'ಕ್ಯಾರೆ? ಖಾವ್ ರೇ, ಕಾರೆ' ಅಂದಂತೆ ಅರೆ ಕ್ಷಣ ಭಾಸವಾಯಿತು. ಸಾಲದ್ದಕ್ಕೆ 'ಮನುಷ್ಯ ಬಿತ್ತಿ ಬೆಳೆದ ಬರಿ ಪೈರೇನ್ ನೋಡಿ, ಯಾರ್ ಹಂಗೂ ಇಲ್ಲ ಬೆಳೆದ ನಿಂತು ಮೈತುಂಬ ಹಣ್ಣು ಬಿಟ್ಟೊಂಡು ದಾರಿಹೋಕರಿಗೆಲ್ಲಾ ಕರದು ಕರದು ಹಣ್ಣು ಕೊಡೋ ನನ್ ವೈಭವ ಕಾಣ್ತಲ್ಲಾ ನಿನಗಾ' ಅನ್ನೋ ಪ್ರಶ್ನೆ ಬೇರೆ.

ಕಾರೆಟಿಂಗು (ತೆಂಗು) ಎಂದು ಗ್ರಾಮೀಣಿಗರ ನಿಘಂಟಿನಲ್ಲಿ ಕರೆಯಲಾಗುವ ಕಾಡುಹಣ್ಣು ತನ್ನ ಮೈತುಂಬಾ ಹೊಂಬಣ್ಣದ ಹಣ್ಣುಗಳನ್ನು ಪೋಷಿಸಿಕೊಂಡು ತೇರಿನಂತೆ ಕಂಗೊಳಿಸುತ್ತಿತ್ತು. ಸಿಹಿ ಒಗರಾದ ಈ ಹಣ್ಣು, ಮಕ್ಕಳು ಮುದುಕರು ಅಲ್ಲದೇ ಕುರಿಗಾಹಿಗಳ ಡಯಟ್ ಪ್ಲಾನಿನಲ್ಲಿ ಸ್ಥಾನ ಪಡೆದಿದೆ. ಮುಳ್ಳುಕಂಟಿಯೊಳಗೆ ಮಾಣೆಕ್ಕದಂತಿರುವ ಈ ಹಣ್ಣುಗಳು ವಿವಿಧ ಪೋಷಕಾಂಶಗಳ ಆಗರವಾಗಿವೆ. ಆದರೆ ಇಂದಿನ ವಿಷ ಪರಿಸರದಲ್ಲಿ ಕ್ರಿಮಿನಾಶಕದಲ್ಲಿ ಅದ್ವಿತೀಯ ಹಣ್ಣುಗಳನ್ನೇ ಅಮೃತವೆಂದು ತಿನ್ನುತ್ತಿರುವ ನಾವುಗಳು, ನಿಜವಾದ ಅಮೃತವನ್ನು ಕಡೆಗಣಿಸುತ್ತಿದ್ದೇವೆ. ನಶಿಸುವ ಅಂಚಿಗೆ ತಲುಪಿರುವ ಈ ಕಾರೆಹಣ್ಣನ್ನು ನಿಸರ್ಗ ಬಹುಜತನದಿಂದ ಕಾಪಾಡುತ್ತ ಬಂದಿದೆ.

—ಮಹೇಶ್ವರ ಹುರುಕಡಿ, ಬಾಚಿಗೊಂಡನಹಳ್ಳಿ



ಬದನೆಕಾಯಿಯಲ್ಲಿ ಓಂಕಾರ!

ಆಲೂಗಡ್ಡೆ, ಕ್ಯಾರೆಟ್, ಬದನೆಕಾಯಿ, ಟೊಮೆಟೊ, ಸೌತೆಕಾಯಿ, ಸೋರೆಕಾಯಿ... ಹೀಗೆ ಹಲವಾರು ತರಕಾರಿಗಳು ಕೆಲವೊಮ್ಮೆ ಗಣಪ, ಶಿವಲಿಂಗ, ಮನುಷ್ಯ ಸೇರಿದಂತೆ ಹಲವು ರೀತಿಯ ಆಕಾರಗಳಲ್ಲಿ ದೊರೆತು ನೋಡುಗರಲ್ಲಿ ವಿಸ್ಮಯ ಮೂಡಿಸುತ್ತವೆ. ಇಂತಹ ಪ್ರಕೃತಿ ವೈಚಿತ್ರ್ಯಗಳ ಸಾಲಿಗೆ ಹೊಸ ಸೇರ್ಪಡೆ - ಬದನೆಕಾಯಿಯ ಒಳಗೆ ಅಡಕಗೊಂಡಿದ್ದ 'ಓಂಕಾರ' ಚಿಹ್ನೆ.

ನನ್ನ ಸಂಬಂಧಿ ವರ್ಷಾ ಬಾಂಬೇಲಿಯವರು. ಅವರು ಬದನೆಕಾಯಿ ಕತ್ತರಿಸಿದಾಗ, ದೇವನಾಗರಿ ಲಿಪಿಯ 'ಓಂಕಾರ' ಚಿಹ್ನೆ ಕಾಣಿಸಿದೆ. ಬದನೆಯಲ್ಲಿ ಇದ್ದ ಬೀಜಗಳು 'ಓಂಕಾರ' ಚಿಹ್ನೆಯನ್ನು ಹೋಲುವ ರೀತಿಯೇ ಅಚ್ಚುಕಟ್ಟಾಗಿ ಜೋಡಿಸಿದಂತೆ ಇದ್ದುದು ಅಚ್ಚರಿಯೇ ಸರಿ.

—ಸುಘೋಷ ಎಸ್. ನಿಗಳೆ, ಬೆಂಗಳೂರು